



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಬಿ Part - VI-B	ಬೆಳಗಾವಿ, ಮಂಗಳವಾರ, ಜೂನ್ ೨೦, ೨೦೨೩ (ಜ್ಯೇಷ್ಠ ಮಾಸ ೩೦, ಶಕ ವರ್ಷ ೧೯೪೪) Belagavi, Tuesday, June 20, 2023 (Jyesta masa 30, Shaka Varsha 1944)	ನಂ. ೨೦ No. 20
---------------------------	--	------------------



ಕರ್ನಾಟಕ ಸರ್ಕಾರ
(ಕಂದಾಯ ಇಲಾಖೆ)

ಜಿಲ್ಲಾಧಿಕಾರಿಗಳ ಕಾರ್ಯಾಲಯ, ವಿಜಯಪುರ

Office of the Deputy Commissioner, Vijayapura District, Vijayapura 586101 (Karnataka)

ದರ್ಬಾರ ಹಾಲ್, ವಿಜಯಪುರ 586101

☎ 08352 - 251289, 250479,

Fax: 08352 - 251289, 256666

E-Mail: deo.bijapur@gmail.com

ಕ್ರ:ಗ್ರಾಪಂ:ಚುನಾವಣೆ:ಸಿಆರ್- 8/2023-24

ದಿನಾಂಕ : 20 -06-2023

-:ಅಧಿಸೂಚನೆ :-

ವಿಷಯ:- ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿ-2020 ರ ಚುನಾವಣೆ ನಂತರದ ಎರಡನೇ 30-ತಿಂಗಳ ಅವಧಿಗೆ ನಿಗದಿಪಡಿಸುವ ಕುರಿತು.

ಉಲ್ಲೇಖ:- ಮಾನ್ಯ ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ಬೆಂಗಳೂರು ಇವರ ಆದೇಶ ಸಂಖ್ಯೆ:
ರಾಚುಆ:53:ಇಜಿಪಿ:2022 ದಿನಾಂಕ :25.05.2023

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ, 1993 ರ ಕಲಂ 44 (2) ರ ಅಡಿಯಲ್ಲಿ ಮಾನ್ಯ ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು ನಿಡಗುಂದಿ ತಾಲೂಕಿಗೆ ಸಂಬಂಧಿಸಿದಂತೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ "ಅ" ಹಿಂದುಳಿದ ವರ್ಗ "ಬ" ಮತ್ತು ಸಾಮಾನ್ಯ ವರ್ಗಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳ ಹುದ್ದೆಗಳನ್ನು ಈ ಕೆಳಗಿನಂತೆ ಮೀಸಲಿರಿಸಬೇಕಾಗುತ್ತದೆ.

ಒಟ್ಟು ಗ್ರಾ.ಪಂ/ ಹುದ್ದೆಗಳ ಸಂಖ್ಯೆ	ಅನುಸೂಚಿತ ಜಾತಿ	ಅನುಸೂಚಿತ ಪಂಗಡ	ಹಿಂದುಳಿದ ವರ್ಗ "ಅ"	ಹಿಂದುಳಿದ ವರ್ಗ "ಬ"	ಸಾಮಾನ್ಯ
11(6)	3 (2)	1(1)	1(1)	0 (0)	6 (2)

ಮೇಲಿನ ಉಲ್ಲೇಖದಲ್ಲಿ ಮಾನ್ಯ ರಾಜ್ಯ ಚುನಾವಣಾ ಆಯೋಗದ ಆದೇಶದ ಪ್ರಕಾರ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಭಾ.ಆ.ಸೇ ಜಿಲ್ಲಾಧಿಕಾರಿ, ವಿಜಯಪುರ ಆದ ನಾನು, ನನಗೆ ಪ್ರದತ್ತವಾದ ಅಧಿಕಾರದ ಮೇರೆಗೆ ನಿಡಗುಂದಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ 2020 ನೇ ಸಾಲಿನ ಚುನಾವಣೆ ಮುಗಿದ ನಂತರದ ಎರಡನೇ 30-ತಿಂಗಳ ಅವಧಿಗೆ ಅಧ್ಯಕ್ಷ/ಉಪಾಧ್ಯಕ್ಷರುಗಳ ಹುದ್ದೆಗಳನ್ನು ಮಾನ್ಯ ರಾಜ್ಯ ಚುನಾವಣಾ ಆಯೋಗದ ನಿಯಮಗಳನ್ವಯ ವಿವಿಧ ಪ್ರವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ನಿಗದಿಪಡಿಸಿ ಆದೇಶಿಸಿದ್ದೇನೆ.

ಅ.ನಂ	ಗ್ರಾಮ ಪಂಚಾಯತಿ ಹೆಸರು	ಅಧ್ಯಕ್ಷರು	ಉಪಾಧ್ಯಕ್ಷರು
1.	ಹೆಬ್ಬಾಳ	ಅನುಸೂಚಿತ ಜಾತಿ	ಹಿಂದುಳಿದ ವರ್ಗ ಅ (ಮಹಿಳೆ)
2.	ಇಟಗಿ	ಸಾಮಾನ್ಯ	ಅನುಸೂಚಿತ ಜಾತಿ (ಮಹಿಳೆ)
3.	ಗೊಳಸಂಗಿ	ಸಾಮಾನ್ಯ	ಅನುಸೂಚಿತ ಜಾತಿ (ಮಹಿಳೆ)
4.	ವಂದಾಲ	ಸಾಮಾನ್ಯ	ಅನುಸೂಚಿತ ಪಂಗಡ (ಮಹಿಳೆ)
5.	ಬೀರಲದಿನ್ನಿ	ಹಿಂದುಳಿದ ವರ್ಗ ಅ (ಮಹಿಳೆ)	ಸಾಮಾನ್ಯ
6.	ಆಲಮಟ್ಟಿ	ಅನುಸೂಚಿತ ಜಾತಿ (ಮಹಿಳೆ)	ಸಾಮಾನ್ಯ (ಮಹಿಳೆ)
7.	ಬೇನಾಳ. ಆರ್.ಸಿ	ಸಾಮಾನ್ಯ	ಸಾಮಾನ್ಯ (ಮಹಿಳೆ)
8.	ಚಿಮ್ಮಲಗಿ	ಅನುಸೂಚಿತ ಜಾತಿ (ಮಹಿಳೆ)	ಸಾಮಾನ್ಯ
9.	ಗಣಿ.ಆರ್.ಸಿ	ಸಾಮಾನ್ಯ (ಮಹಿಳೆ)	ಸಾಮಾನ್ಯ
10.	ಯಲಗೂರ	ಅನುಸೂಚಿತ ಪಂಗಡ (ಮಹಿಳೆ)	ಸಾಮಾನ್ಯ
11.	ಬಳಬಟ್ಟಿ	ಸಾಮಾನ್ಯ (ಮಹಿಳೆ)	ಅನುಸೂಚಿತ ಜಾತಿ

(ಡಾ. ವಿಜಯಮಹಾಂತೇಶ ಬಿ.ದಾನಮ್ಮನವರ, ಭಾ.ಆ.ಸೇ)
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಚುನಾವಣಾಧಿಕಾರಿಗಳು
ವಿಜಯಪುರ